

'ಆ ಹುಡುಗಿ ಯಾರೂಂತ ಕೇಳಿಹುದೇ?'

'ಭಯದ ನೆರಳಿನಲ್ಲಿ ಬದುಕುತ್ತಾ ಇದ್ದೀನಿ ನಾನು. ನನ್ನ ಸ್ವಾತಂತ್ರ್ಯನ ಕಸಿದುಕೊಂಡ ಮೇಲೆ ನಾನಿಲ್ಲಿ ಬಾಳೋದು ಹೇಗೆ? ನಂಗೆ ಇಲ್ಲಿ ಯಾವ ನೈತಿಕ ಬೆಂಬಲವೂ ಇಲ್ಲ. ಒಂಟಿತನ ನನ್ನ ಕಾಡುತ್ತಾ ಇದೆ'

'ಭಯದ ಮೂಲವನ್ನು ಕೆಡದ ಕಿರಣ ಬಹಳಷ್ಟು ಮಾಹಿತಿಯನ್ನು ತಿಳಿದುಕೊಳ್ಳುವ ಧಾವಂತ ತೋರಿಸಿದ. ಎಲ್ಲಿಯೂ ಕಾಕುಟ್ಟನ ಹೆಸರು ಸುಳಿಯದಿರುವುದು ಸಂದೇಹಕ್ಕೆಡೆ ಮಾಡಿ ಕೊಟ್ಟಿತು.'

'ನಾನು ನಿಮ್ಮ ಬೆಂಬಲಕ್ಕಿದ್ದೀನಿ ಕಾಶಮ್ಮ. ದಯವಿಟ್ಟು ನಿಮ್ಮ ಆತಂಕ ಏನು ಅನ್ನುವುದನ್ನು ಹೇಳಿ. ಆ ಹುಡುಗಿ ಯಾರು? ಅವಳಿಂದ ನಿಮಗೆ ಆಗಿರೋ ತೊಂದರೆಯೇನು?' ಮತ್ತದೆ ಪ್ರಶ್ನೆ ಎದುರಾದಾಗ ಆಕೆಯ ತುಟಿಗಳು ನಡುಗಿದವು.

'ನನ್ನ ಬೆಂಬಲಕ್ಕಿರೋನು ನೀನು ಇಷ್ಟು ದಿನ ಯಾಕೆ ದೂರವಿದ್ದೆ?'

'ಹಾಳಾದ ನನ್ನ ಕೆಲಸ ಕಾಶಮ್ಮ. ಮೂರು ಹೊತ್ತು ನನ್ನ ಬಾಸ್‌ನ ಜೊತೆಗೆ ಕುಣಿಯೋದೇ ಆಗೋಯ್ತು. ನನ್ನ ಊಟ ತಿಂಡಿ ಬಗೆನೂ ಯೋಚನೆ ಮಾಡದಷ್ಟು ಕೆಲಸದ ಹೊರೆ' ಕಿರಣನ ಮಾತಿಗೆ ಕಾಶಮ್ಮ ತ್ರಪ್ಪರಾದಂತೆ ಕಾಣಿಸಲಿಲ್ಲ. ನಿನ್ನೇಜನ ಮುಖ ಹೊತ್ತು ಅವನನ್ನು ನೋಡಿದರು.

'ನಾನು ಹೇಳಿರೋ ಹುಡುಗಿ ಈ ಮನೆಯ ಸಣ್ಣ ಯಜಮಾನ್ಯನು' ಆ ಮಾತು ಮುಗಿಸಿ ಅವರು ನಾಲ್ಕು ಮೂಲೆಗೂ ಕಣ್ಣಾಡಿಸಿದರು.

ಸಣ್ಣ ಯಜಮಾನ್ಯ? ಕಿರಣನ ಕಣ್ಣುಗಳನ್ನು ಪ್ರಶ್ನಾರ್ಥಕ ಚಿಹ್ನೆ ಮೂಡಿತು. ಮೇನಕಾ! ಸಣ್ಣ ಯಜಮಾನ್ಯ?!

'ಆ ಹುಡುಗಿಯಿಂದ ನಿಮಗಾಗಿರೋ ತೊಂದರೆಯೇನು?'

'ಆಗಿರೋದೇಲ್ಲಾ ಅದೇ ಹುಡುಗಿಯಿಂದ. ನನ್ನ ಮಗಳ ಕಣ್ಣುರೆಯ ಹಿಂದೆ ಅವಳದ್ದೇ ಕೈವಾಡವಿದೆ ಅನ್ನಿಸಿದೆ. ಯಜಮಾನ್ಯ ಯಾವಾಗಲೂ ಅವಳನ್ನು ಕರೆದು ಲಹರಿಯ ಬಗ್ಗೆ ಎಚ್ಚರಿಸುತ್ತಾ ಇದ್ದು. ಪದೇ ಪದೇ ಲಹರಿ ಜೊತೆಗೆ ಜಗಳ ಕಾಯುತ್ತಾ ಇದ್ದು. ಲಹರಿ ನೆಮ್ಮದಿಗೆಟ್ಟು ರಾತ್ರಿ ಒಂಟಿಯಾಗಿ ಫಾರ್ಮ್ ಹೌಸ್‌ಗೆ ಹೋಗಿ ಮಲಗುತ್ತಾ ಇದ್ದು. ಅವಳ ಬೆಂಬಲಕ್ಕೆ ರಾಮಸ್ವಾಮಿಯನ್ನು ಅಲ್ಲಿಗೆ ಕಳುಹಿಸುತ್ತಿದ್ದು ಈಕೆ. ಅವು ಫಾರ್ಮ್ ಹೌಸ್ ಅನ್ನು ಶುಚಿಗೊಳಿಸಿ ಕೊಡುತ್ತಿದ್ದ. ಅದೇ ಅವಳನ್ನು ಮನೆಯಿಂದ ಹೊರಗೆ ಇರೋ ಹಾಗೆ ಮಾಡ್ತು. ನಾನು ಅವಳನ್ನು ಎಷ್ಟೋ ಬಾರಿ ಸಮಾಧಾನಿಸಿದ್ದೆ. ಆದ್ರೂ ನನ್ನ ಮಾತು ಕೇಳಿಸಿಕೊಳ್ಳುತ್ತಾ ಇರ್ಲಿಲ್ಲ ಆಕೆ. ಈಗ ಆಗಿರೋ ಅನಾಹುತಕ್ಕೆ ಹೊಣೆ ಯಾರು?'

'ಅದನ್ನು ನಾನು ವಿಚಾರಿಸ್ತೀನಿ. ಆಕೆಯಿಂದ ಸಮರ್ಪಕ ಉತ್ತರ ದೊರೆತರೆ ಲಹರಿಯನ್ನು ಹುಡುಕೋದು ಕಷ್ಟವಲ್ಲ. ನೀವು ನನಗೆ ಇನ್ನಷ್ಟು ಮಾಹಿತಿ ಕೊಡುವ ಹಾಗಿದ್ದರೆ...'

ಕಾಶಮ್ಮನ ಕಣ್ಣುಗಳು ಚಿಟ್ಟೆಯ ರೆಕ್ಕೆಯಂತೆ ಪಟಪಟನೆ ಅದುರಿದವು. ಬೆರಗು ಆ ನೋಟದಲ್ಲಿತ್ತು.

'ಕಿರಣ, ನಿನಗೆ ನಾನು ಯಾವ ಮಾಹಿತಿಯನ್ನು ಕೊಡಬೇಕು ಹೇಳು? ಆ ಪತ್ರದ ಬಗ್ಗೆನೂ ನಿಂಗೆ ಹೇಳಿದ್ದೆ. ನೀನು ಈ ಕಿವಿಯಲ್ಲಿ ಕೇಳಿ ಆ ಕಿವಿಯಲ್ಲಿ ಅದನ್ನ ತೂರಿ ಬಿಟ್ಟೆ. ಆಮೇಲೆ ನಾನು ನಿನ್ನನ್ನು ಈ ಮನೆಯಲ್ಲಿ ನೋಡಿದ್ದಿಲ್ಲ. ಈಗ ಪ್ರಾಮಾಣಿಕವಾಗಿ ಹೇಳು ಕಿರಣ, ನನ್ನ ಬೆಂಬಲಕ್ಕೆ ಯಾರಿದ್ದಾರೆ ಹೇಳು?'

ಕಿರಣ ಮೌನಿಯಾದ. ಕಾಶಮ್ಮ ಹೇಳುವುದರಲ್ಲಿಯೂ ಸತ್ಯವಿದೆ. ಮಾನಸಿಕವಾಗಿ ನೊಂದಿರುವ ಅವರ ಬೆಂಬಲಕ್ಕೆ ಯಾರೂ ಇಲ್ಲ. ತಾನು ಅವರಿಗೆ ಕೊಟ್ಟ ಮಾತು ಉಳಿಸಿಕೊಳ್ಳಬಲ್ಲೆ. ಆದರೆ, ಮೇನಕಾಳ ಕೆಂಗಣ್ಣಿಗೆ ಗುರಿಯಾಗಬೇಕಾಗಿದೆ. ಅದಕ್ಕಾಗಿಯೇ ಮೇನಕಾಳನ್ನು ದೂರವಿಟ್ಟು ಕಾಶಮ್ಮನನ್ನು ಮತನಾಡಿಸಲು ಬಂದಿರುವುದು.

'ಕಾಶಮ್ಮ, ನೀವು ನನ್ನ ಇನ್ನೊಂದು ಪ್ರಶ್ನೆಗೆ ಸರಿಯಾಗಿ ಉತ್ತರಿಸ್ಬೇಕು'

'ಏನು ಪ್ರಶ್ನೆ ಕೇಳು' ತೀರಾ ಬಳಲಿದವರಂತೆ ಇತ್ತು ಅವರ ಮುಖ.

ಕಿರಣ ನಳಿನಿಯನ್ನು ಕರೆದ. ನಳಿನಿ ಅವನೆದುರು ನಿಂತಳು.

'ಇವರಿಗೆ ತಿನ್ನೋದಕ್ಕೆ ಏನಾದ್ರೂ ತಂದುಕೊಡು'

ಕಾಶಮ್ಮನ ಮುಖದಲ್ಲಿ ಬಳಲಿಕೆ ಕಂಡದ್ದರಿಂದ ಏನಾದರೂ ತಿನ್ನುವುದಕ್ಕೆ ಪ್ರಚೋದಿಸುವಂತೆ ಕೆಲಸದಾಕೆಯನ್ನು ಕರೆದು ಹೇಳಿದ.

'ಬೆಳಗಿನಿಂದ ತಿನ್ನೋದಕ್ಕೆ ಕೊಟ್ಟು ನಿರಾಕರಿಸಿ ಬಿಟ್ಟು' ಕೆಲಸದಾಕೆ ಪೂರ್ವ ನಿರ್ಧರಿತವಾದ ಉತ್ತರ ನೀಡಿದಳು.

'ಅದು ಆಗಿನ ಪ್ರಸಂಗ. ಈಗ ತಂದು ಕೊಡು. ಅವರಿಗೆ ಹಸಿವಾಗಿದೆ'

ಕಿರಣನ ಮಾತಿಗೆ ಕಾಶಮ್ಮನ ಮುಖದಲ್ಲಿ ತೃಪ್ತಿಕಂಡಿತು. ಒಪ್ಪಿಗೆಯಿತ್ತುಂತೆ ತಲೆಯಲುಗಿಸಿದರು.

'ಯಾವ ಜನ್ಮದ ಋಣಾನುಬಂಧವೋ ಕಣಪ್ಪಾ... ನೀನು ನನ್ನ ಮೇಲೆ ಇಟ್ಟಿರೋ ವಿಶ್ವಾಸಕ್ಕೆ.. ಗದ್ಗದಿತವಾಗಿ ನುಡಿದರು.

ಕಿರಣ ಅವರು ತಿಂಡಿ ತಿಂದು ಮುಗಿಸುವವರೆಗೂ ಸುಮ್ಮನಿರಲಾರದೆ ಅಲ್ಲಿಂದ ಕೆಳಗಿಳಿದು ಬಂದ. ನಳಿನಿ ಕಾಶಮ್ಮನ ಆರೈಕೆಗೆ ನಿಂತಳು. ಕಿರಣ ಕೊನೆಯ ಮೆಟ್ಟಿಲು ಇಳಿಯುವ ಮೊದಲೇ ಕಾಶಮ್ಮನ ಕರೆ ಕೇಳಿತು.

'ಕಿರಣ, ಹಾಗೆ ಹೋಗ್ಬಿಡಬೇಡ. ನಿನ್ನ ಜೊತೆಗೆ ಇನ್ನೂ ಮಾತಾಡುವುದಿದೆ' ಕಿರಣನಿಗೆ ಇದು ನಿರೀಕ್ಷಿತ.

'ಖಂಡಿತವಾಗಿಯೂ ಬರ್ತೀನಿ. ತಿಂಡಿ ಮುಗಿಸಿ ಕಾಶಮ್ಮ' ಮೆಟ್ಟಿಲು ಇಳಿದು ಹೋದ.

ರಾಮಸ್ವಾಮಿ ಬಿರು ಬಿಸಿಲಿಗೆ ಗಿಡಗಳ ಆರೈಕೆಗೆ ನಿಂತಿದ್ದ. ಬಣ್ಣ ಬಣ್ಣದ ಹೂ ಬಿಡುವ ಮರಗಳ ಆಸರೆಗೆ ನಿಂತ ಬಹು ವಿಧದ ಹೂಗಿಡಗಳಿಗೆ ಗೊಬ್ಬರವನ್ನು ಹಾಕುತ್ತಿದ್ದ. ಹೊರಗೆ ಬಂದ ಕಿರಣನನ್ನು ಕಂಡು ಹತ್ತಿರಕ್ಕೆ ಹೋದ.

'ಸಾಹೇಬ್, ಹೊರಟು ಬಿಟ್ಟಾ?'

'ಇಲ್ಲ ರಾಮಸ್ವಾಮಿ, ಇನ್ನು ಸ್ವಲ್ಪ ಸಮಯವಿದ್ದೇನೆ. ಚಿಕ್ಕಮೋರು ತಿಂಡಿ ತಿನ್ನಾ ಇದ್ದಾರೆ' ಕಿರಣನ ಮಾತು ಕೇಳಿ ರಾಮಸ್ವಾಮಿಯ ಕಣ್ಣುಗಳು ಹೊಳೆದವು. ಅದನ್ನು ಗುರುತಿಸಿದ ಕಿರಣ.

'ಸಾಹೇಬ್, ಏನು ಮೋಡಿ ಮಾಡಿದ್ದಿ ನೀವು? ಎರಡು ದಿನದಿಂದ ಉಪವಾಸ ಬಿದ್ದೋರು ತಿಂಡಿ ತಿಂಡಿದ್ದಾರೆ ಅಂದ್ರೆ! ಈ ಮನೆಯಲ್ಲಿ ಒಬ್ಬಳು ಒಬ್ಬಿಗೆ ನೀವು ಬೇಕಾದೋರು. ಸಣ್ಣಮೋರು ನೋಡಿದ್ದಿ ನಿಮ್ಮೇಲೆ ಚೇವಾನೆ ಇಟ್ಟೊಂಡಿದಾರೆ. ನಿಮ್ಮನ್ನು ನೋಡದಿದ್ದೆ ಚಡಪಡಿಸೋಕೆ ಶುರು ಮಾಡ್ತಾರೆ' ಮೇನಕಾಳನ್ನು ಚೆನ್ನಾಗಿ ಬಲ್ಲ ರಾಮಸ್ವಾಮಿ ಅವಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಹೇಳಿದಾಗ ಕಿರಣನ ನರಗಳು ಉಬ್ಬಿ ಬಂದವು.

'ನಾನು ಬರ್ತೀನೀಂತ ಗೊತ್ತಿದ್ದರೂ ಹೇಳದೆ ಕೇಳದೆ ಸಣ್ಣಮೋರು ಹೋಗಿರೋದು ಎಲ್ಲಿಗೆ?'

'ಸಾಹೇಬ್, ಅವು ನಿಮ್ಮ ಕೆಲಸಕ್ಕೆ ಅಡ್ಡಿಯಾಗೋದು ಬೇಡಾಂತ ಹೊಂಟೋದ್ದು. ಸಂಜೆ ಬರುವಾಗ್ಲೂ ಸಮಯ ಮೀರುತ್ತೇ ಅಂದಿದ್ದು' ವರದಿ ಒಪ್ಪಿಸಿದವನ ಮೇಲೆ ಅನುಕಂಪದ ದೃಷ್ಟಿ ಬೀರಿದ ಕಿರಣ ಸಮಯ ನೋಡಿಕೊಂಡ.

ಕಾಶಮ್ಮ ತಿಂಡಿ ಮುಗಿಸಿ ತನಗಾಗಿ ಕಾಯುತ್ತಿರುವುದನ್ನು ನೆನಪಿಸಿಕೊಂಡ. ರಾಮಸ್ವಾಮಿಗೆ ಹೇಳಿ ಮೆಟ್ಟಿಲೇರಿ ಹೋದ ಕಿರಣ.

'ಕಿರಣ, ಬಾ ಇಲ್ಲಿ. ನಾನು ಮುಖ್ಯವಾದ ವಿಷಯ ಹೇಳೋದನ್ನೇ ಮರೆತಿದ್ದೆ. ಈ ಮನೆಗೆ ಸಂಬಂಧಿಸಿದ ಇನ್ನೊಬ್ಬ ವ್ಯಕ್ತಿಯಿದ್ದಾನೆ. ಅವನು ನನ್ನ ದೂರದ ಸಂಬಂಧಿಕ. ನಾನು ಇಲ್ಲಿಯವರೆಗೂ ಬದುಕಿರೋದಕ್ಕೆ ಅವನೇ ಕಾರಣ. ಅವು ಹೇಳ್ಳು, ನನ್ನ ಯಜಮಾನ್ಯ ಹೈದರಾಬಾದ್‌ಗೆ ಹೋದವರಿಗೆ ಏನೋ ಆಗಿದೆಯಂತೆ. ಲಕ್ಷಗಟ್ಟಲೆ ವ್ಯವಹಾರ ಮಾಡ್ಲೊಂಡು ಬರ್ತಿದ್ದೋರನ್ನ ಯಾರೋ ಎತ್ತೊಂಡು ಹೋಗಿದ್ದಾರೆಂತೆ. ಅದಕ್ಕೆ ಅವರು ಹಿಂತಿರುಗಿಲ್ಲವಂತೆ ನಂಗ್ಲಾಕೋ ಭಯವಾಗ್ಗಿದೆ' ಅವರ ಮಾತಿನಲ್ಲಿ ನಡುಕವಿತ್ತು.

ದೂರದ ಸಂಬಂಧಿ ಅಂದುಕೊಂಡವನು ಅನಗತ್ಯ ಕಾಶಮ್ಮನನ್ನು ಬೆದರಿಸುತ್ತಿದ್ದಾನೆ. ಅದರಿಂದ ಅವನಿಗೆನು ಲಾಭ? ಕಾಶಮ್ಮನ ಮಾತಿನಲ್ಲಿ ಇನ್ನೂ ಒಂದು ನಿಗೂಢತೆಯಿರುವುದನ್ನು ಕಿರಣ ಗುರುತಿಸಿಕೊಂಡ. ಆತ ಈ ಮನೆಗೆ, ಅಂದರೆ 'ಮೇನಕಾ'ಗೆ ಸಂಬಂಧಪಟ್ಟೋನು? ಪ್ರಶ್ನೆ ಮರು ಹುಟ್ಟು ಪಡೆದುಕೊಂಡಿತು.

'ಈ ಮನೆಗೆ ಸಂಬಂಧಪಟ್ಟ ವ್ಯಕ್ತಿ? ಅವನು ಯಾರು, ಕಾಶಮ್ಮ?'

ಕಾಶಮ್ಮ ವಿಚಲಿತರಾದಂತೆ ಕಂಡಿತು.

\*\*\*

(ಸತೇಷ)